

ವಾಸ್ತವಕ್ಕೆ ಬರೇಣ. ಮನುಷನನ್ನು ಎಮ್ಮುದಿನ 'ಲಾಕ್‌ಡೋನ್'ನಲ್ಲಿ ಹಿಡಿದಿದ್ದರುದು? ಕೊರೊನಾ ವೈರಸ್ ತಂದಿರುವ ಮಹಾಮಾರಿ ತನ್ನ ಹಿಡಿತವನ್ನು ಸದಿಲಿಸುತ್ತಲೇ ಮತ್ತೆ ಮನುಷನಿಗೆ ಅದೇ ಬಂದಿ ಪ್ರಕೃತಿಯ ಮೇಲೆ ಮತ್ತೆ ಆಕ್ರಮಣ ಮಾಡುವುದು ತತ್ತೀಧಿ. ಎಂದು ತಾನೆ ನಾವು ಪಾಠ ಕಲಿಯುತ್ತೇವೆ? ಕೊನಿದ್ದ ಪ್ರಕೃತಿ ನೀಡಿರುವ ಒಂದು ಸಣ್ಣ ಎಚ್ಚರಿಕೆ ಅಷ್ಟೇ. ಕೊರೊನಾ ವೈರಸ್ ತಾಕಿದ ಮೇಲೆ ಪ್ರಕೃತಿ ತಡ್ಡರೊಬ್ಬರು ಹೇಳಿದ ಮಾತು: 'ಭಾವಿ ಈಗ ಸ್ವಲ್ಪ ಉಸಿರಾಡುತ್ತಿದೆ, ಆದರೆ ನಾವು ಉಸಿರು ಬಿಗಿ ಹಿಡಿದಿದ್ದೇವೆ'.

ಪ್ರಕೃತಿಗೇರಿಕೆ ಮುನಿಸು?

ಪ್ರಕೃತಿ ಮತ್ತು ಭಾವಿ ಬೇರೆಯಲ್ಲ. ಪ್ರಕೃತಿಯ ನಾಶ ಎಂದರೆ ಅದು ನಿಶ್ಚಯಾಗಿಯೂ ಭಾವಿಯ ಪರಿಸರದ ನಾಶ. ಭಾವಿಯ ಹುಟ್ಟಿದ ಸಂಗತಿ ನಮ್ಮ ಉಹಳಗೂ ನಿಲುಕ್ಕಾಗು. ಆದರೆ ವಿಜ್ಞಾನಿಗಳಿರುವುದೇ ಪ್ರಕೃತಿಯ ರಂಗಸ್ವನ್ನ ಬಿಡಿಸಲು. ಭಾವಿಜ್ಞಾನಿಗಳು ಹೇಳುತ್ತಿದ್ದಾರೆ - ಭಾವಿಯ ಹಟ್ಟಿ 460 ಕೋಟಿ ವರ್ಷಗಳಾಗಿ. ಆದರೆ ತನ್ನ ಸುತ್ತ ವಾಯುಗೋಳ ನಿರ್ಮಿಸಲು ಜೀವೋಳತ್ತಿಗೆ ನೆರವಾಗಲು ಬೇಕಾದ ಪರಿಕರಗಳನ್ನು ಕೂಡಿದಲು ಮೌದಲ ನಾರು ಕೋಟಿ ವರ್ಷಗಳ ತಯಾರಿ ಮಾಡಿಕೊಂಡಿತ್ತು. ಬರಿ ಒಂದು ಶತಮಾನವನ್ನಷ್ಟೇ ಬಾಳವ ಮನುಷ್ಯ ಮೊದೊದಲು ಅದನ್ನು ಪ್ರಕೃತಿಯನ್ನು ಹೊಳೆ ಹೊಡೆದ ಎಂದರೆ ಈಗ ಕೆಂಷ್ಟ ಎಂದರೆ ಭಾವಿಯನ್ನು ಮನ್ನಿನ ಸ್ಥಿತಿಗೆ ತರಲು 300

ಕೊರೊನಾ ಕಾರಣದಿಂದಾಗಿ ವಿಶ್ವ ಹೇರಿಕೊಂಡಿರುವ ನಿರ್ಬಾಂಧಗಳ ಒಳ್ಳೆಗಳಿಗೆ ವಾಯುಗೋಳ ಕನ್ನಡಿಯ ಗುಣ ಪಡೆಯುತ್ತಿರುವುದಕ್ಕೆ, ಜಲಂಧರ್ ನಿಂದ ದೂರದ ಹಿಮಾಲಯ ಶೈಲಿ ಕಾರಣಕ್ಕೆ ತಪ್ಪಾದು-ಉದಾಹರಣೆಯಂತಿದೆ.



ಜನ-ವಾಹನ ರಸ್ತೆಗಳಿಯುವುದು ಕಡಿಮೆಯಾದಂತೆ ಬೆಂಗಳೂರಿನ ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ನವಲು ಕಾರಣಕ್ಕೊಳ್ಳುತ್ತಿದೆ. ಎಚ್.ಆರ್.ಆರ್. ಲೋಡ್‌ಎನ್ ಮರದ ಮೇಲಿನ ಈ ನವಲಿಗೇಗೆ ಯಾವ ನಿರ್ಬಾಂಧವೂ ಇದ್ದುಂಟಿಲ್ಲ.

ವರ್ಷಗಳ ಪರಿಶ್ರಮ ಬೇಕಂತೆ.

ಹಿಂದೆಯೂ ಜ್ಞಾನಾರ್ಥಮುಖಿಗಳಿದ್ದವು. ಈಗಲೂ ಇವೆ. ಹಿಂದೆಯೂ ಭಾರಕಂಪನಗಳಾಗಿದ್ದವು, ಈಗಲೂ ಆಗುತ್ತಿವೆ. ಹಿಂದೆಯೂ ಸುನಾಮಿ ಹುಟ್ಟಿದ್ದು ಹೊಡೆಯುತ್ತಿತ್ತು, ಈಗಲೂ ಅದು ಮರೆಯಾಗಿಲ್ಲ. ಅವೇಮ್ಮೋ ಪ್ರಾಕೃತಿಕ ವಿಕೋಪಗಳನ್ನು ಪೂರ್ವಭಾವಿಯಾಗಿ ತಿಳಿಯುವ ತಂತ್ರದಲ್ಲಿ ಮನುಷ್ಯ ಜರು ಸಾಧಿಸಿದ್ದಾನೆ. ಕೋಟ್ಯಂತರ ಜನರ ಜೀವ ಈ ತಂತ್ರಜ್ಞಾನದ ಪ್ರಗತಿಯಿಂದಾಗಿ ಬಳಾವಾಗಿದೆ. ಹೀಗೆಂದ ಮಾತ್ರಕ್ಕೆ ಭಾವಿಯ ಮೇಲೆ ಮನುಷ್ಯ ಏಕಾಂತರ್ಯ ಸಾಧಿಸುವಂತಿಲ್ಲ. ನಾವು ನೇನಿನಲ್ಲಿಟ್ಟುಕೊಳ್ಳಬೇಕು, ಈ ಭಾವಿಯನ್ನು ಸುಮಾರು ಒಂದು ಟ್ರಿಲಿಯನ್ (1,000,000,000,000) ಜೀವಿಗಳೊಂದಿಗೆ ಹಂಚಿಕೊಂಡಿದ್ದೇವೆ. ನಾವು ಹುಟ್ಟಿವ ಮೌದಲೇ ಕವ್ಯ ಇತ್ತು, ಹಲ್ಲಿ, ಮಾಸಳೆ, ಹಾವಾಗಳಿಂಥ ಸರಿಸ್ಯಪಗಳಿದ್ದವು, ಹೆಗ್ಗಿದ್ದಿದ್ದವು. ಅವಗಳ ಬಾಳ್ಜಿಗೆ ಮನುಷ್ಯನ ಹಂಗರಿಲ್ಲ. ಈಗಲೂ ಅಷ್ಟೇ, ಇಡೀ ಮನುಷುಲ ಕಣ್ಣರೆಯಾದರೆ, ಕೆಲವು ಸಾಕುಪ್ರಾಣಿಗಳಿಗೆ ತೊಂದರೆಯಾಗಬಿಹುದೇ ಏನಾ ಉಳಿದ ಜೀವಿಗಳಿಲ್ಲ, ಅವು ಇನ್ನೂ ಜೆನ್ನಾಗಿಯೇ ಬಾಳುತ್ತವೆ.

ಪ್ರಶ್ನೆ ಇರುವುದು ಇಲ್ಲ. ಭಾವಿಗೆ ನಮ್ಮಿಂದ ಏನೂ ಉಪಕಾರವಾಗಿಲ್ಲ; ಆದರೂ ಅದು ನಮಗೆ ಬದುಕಲು ಅವಕಾಶ ಕರ್ತೃಸಿಕೊಳ್ಳಿದೆ. ಪ್ರತಿಯಾಗಿ ನಾವು ಕೊಟ್ಟಿರುವುದೇನು?

ತುಂಬ ಹಿಂದಕ್ಕೆ ಹೊಗುವುದು ಬೇಡ. ಹದಿನೇಂಟನೆಯ ಶತಮಾನದ ಕ್ರಾರಿಕಾ ಕ್ರಾಂತಿ ಬ್ರಿಟಿಷನ್‌ನಲ್ಲಿ ಪ್ರಾರಂಭವಾದೋದನೆ ಶಕ್ತಿಯ ಬಳಕಾರಿ ಮೌದಲ ಕ್ರೇ ಇಟ್ಟಂಡೆ ಭಾವಿಯ ಕಳ್ಳಿದ್ದಲ ದಾಸ್ತಾನಿಗೆ. ಅಲ್ಲಿಂದ

ಪ್ರಾರಂಭ, ವಾಯುಗೋಳದ ಅಧಿಪತನದ ಮೌದಲ ಅಧ್ಯಾಯ. ಈಗ ಜಗತ್ತು ವಾರ್ಷಿಕ 3500 ಕೋಟಿ ಟನ್ನು ಕಾರ್ಬನ್ ದ್ವೇ ಆಕ್ಸಿಡನ್ನು ವಾಯುಗೋಳಕ್ಕೆ ಜಮುಮಾಡುತ್ತಿದೆ. 1900ರಲ್ಲಿ 200 ಕೋಟಿ ಇಡ್ಡಧ್ವನಿ ಕ್ರಾರಿಕಾ ಪ್ರಗತಿಯಿಂದ, ಹಾಗೆಯೇ ಜನಸಂಖ್ಯೆ ಸ್ವೇಚ್ಚಿದಿಂದ ಏಕಾರ್ಥಿಕ 3500 ಕೋಟಿಗೆ ತಲಿಸಿದೆ. ಭಾವಿಗಾದರೋ ವಾಯುಗೋಳ ರಚನೆಲು 100 ಕೋಟಿ ವರ್ಷ ಬೇಕಾಯಿತು. ನಮಗೆ ವಾಯುಗೋಳವನ್ನು ಮಾಲ್ಯಿಸ್ಯ ಮಾಡಲು ಬರಿ 120 ವರ್ಷಗಳು ಸಾಕಾಯಿತು. ಇಂಥಿದನ್ನೇ ನೋಡಿ ಹುಟ್ಟಿರಬೇಕು, 'ಕುಂಬಾರಿಗೆ ವರ್ಷ, ದೊಸ್ತಿಗೆ ನಿಮಿಷ ಎಂಬ ಗಾದೆ. ವಿಕ್ರಿವಂದರೆ ನಮಗೆ ಬೇಕಾದ ವಾಯುವನ್ನು ನಾವೇ ಮಲಿನಮಾಡುತ್ತಿದ್ದೇವೆ. ಒಂದರ್ಥದಲ್ಲಿ ನಾವು ಭಸ್ಯಾಸುರರು. ಜೆನಾದಲ್ಲಿ ವಾರ್ಷಿಕ ಉಸಿರಿನ ತೊಂದರೆ ಸಂಬಂಧಿತ ಕಾಯಿಲೆಗಳಿಂದ 10 ಲಕ್ಷ ಜನಬಲಿಯಾಗುತ್ತಿದ್ದಾರೆ - ಏಕೆ ಹೇಳಿ? ವಾಯುಗೋಳಕ್ಕೆ ಪ್ರತಿವರ್ಷ ಜೆನಾತೊರಿಬಿಡುತ್ತಿರುವುದು 980 ಕೋಟಿ ಟನ್ನು ಕಾರ್ಬನ್ ದ್ವೇ ಆಕ್ಸಿಡ್‌ದ್ವಾರಾ 'ನಿಮ್ಮ ಫಲವನ್ನು ನೀವೇ ಉಣಿ' ಎಂದು ನಿಸಗ್ರ ಅದೇ ಮಾಲ್ಯಿಸ್ಯವನ್ನು ಹಿಂತಿರುಗಿಸುತ್ತಿದೆ.

ಏನು ಎಸೆದರೂ ಸಾಗರದ ಹೊಟ್ಟೆಗೆ ಸೇರುತ್ತದೆ ಎಂದು ಜಗತ್ತು ಪರಿಭಾವಿ ಪ್ರಾಗ್‌ಇಂಗ್ಲಿಷ್ ಅನ್ನು ತುಂಬಿಸುತ್ತ ಬಂತು, ಹಾಗೆಯೇ ಇತರ ಮಾಲ್ಯಿಸ್ಕಾರಕಗಳನ್ನು ಕೂಡ. ನಾವು ಉತ್ತರಜ್ಞಸುವ ಎಲ್ಲ ಕಾರ್ಬನ್ ದ್ವೇ ಆಕ್ಸಿಡನ್ನು ಕೂಡ ಸ್ವಾಗತ್ಯ ತಮ್ಮ ದೃಢಿ ಸಂಶೋಧನೆಗೆ ಬಳಸಿಕೊಳ್ಳುವುದಿಲ್ಲ. ಹೆಚ್ಚಿನ ಪಾಲನ್ನು ಸಾಗರ ಹೀರೆಹೊಳ್ಳುತ್ತದೆ. ಈಗಾಗೇ ಸಾಗರದ ನೀರು ಈ ಅನಿಲ ಸೇರಿ ಅಮ್ಮೀಯವಾಗುತ್ತಿದೆ.

